

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ನಮ್ಮಾಱ್ವಾರ್ ಅರುಳಿಚ್ಚೆಯ್

|| ಮುನಿಯೇ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಮುನಿಯೇ ॥

ಆಱ್‌ವಾರ್ ಪರಮ ಪತ್ತಿಯಾಲ್ ಕನಿಂದು ತಿರುಮಾಲೈ ತ್ತಾಂ
ಅಡೈಂದಮೈಯೈ ಅರುಳಿ ಚ್ಚೆಯಲ್

‡ಮುನಿಯೇ ! ನಾನ್ಮುಗನೇ ! * ಮುಕ್ಕಣ್ಣಪ್ಪಾ * ಎನ್ ಪೊಲ್ಲಾ -
ಕುನಿವಾಯ್ * ತ್ತಾಮರೈ ಕುಣ್ ಕರುಮಾಣಿಕ್ಕಮೇ ಎನ್ ಕಳ್ವಾ ! *
ತನಿಯೇನ್ ಆರುಯಿರೇ ! * ಎನ್ ತಲೈ ಮಿಶೈಯಾಯ್ ವಂದಿಟ್ಟು *
ಇನಿ ನಾನ್ ಪೋಗಲೊಟ್ಟೇನ್ * ಒನ್ನುಮ್ ಮಾಯಂ ಶೆಯೈಲ್ ಎನ್ನೈಯೇ (೧)

ಮಾಯಂ ಶೆಯೈಲ್ ಎನ್ನೈ *
ಉನ್ ತಿರುಮಾರ್ವತ್ತು ಮಾಲೈ ನಂಗೈ *
ವಾಶಂ ಶೆಯ್ ಪೂಂಗುಱಲಾಳ್ *
ತಿರುವಾಣೈ ನಿನ್ನಾಣೈ ಕಂಡಾಯ್ *
ನೇಶಂ ಶೆಯುನ್ನೋಡೆನ್ನೈ *
ಉಯಿರ್ ವೇಱ್ಱಿ ಒನ್ನಾಗವೇ *
ಕೂಶಂ ಶೆಯ್ಯಾದು ಕೊಂಡಾಯ್ *
ಎನ್ನೈಕ್ಕೂವಿ ಕೊಳ್ಳಾಯ್ ವಂದಂದೋ ! (೨)

ಕೂವಿ ಕೊಳ್ಳಾಯ್ ವಂದಂದೋ ! * ಎನ್ ಪೊಲ್ಲಾ ಕುರು ಮಾಣಿಕ್ಕಮೇ ! *
ಆವಿಕ್ಕೋರ್ ಪಱ್ಱುಕ್ಕೊಮ್ಮು * ನಿನ್ನಲಾಲ್ ಅಱ್ಱಿಗಿನ್ನಿಲೇನ್ ಯಾನ್ *
ಮೇವಿ ತ್ತೊಱುಂ ಪಿರಮನ್ ಶಿವನ್ * ಇಂದಿರನ್ ಆದಿಕ್ಕೆಲ್ಲಾಂ *
ನಾವಿ ಕುಮಲ ಮುದಱ್ಱಿಱಂಗೇ ! * ಉಪ್ಪುರ್ ಅಂದದುವೇ (೩)

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರ , ಱ್ಱಿ like ಱ್ರಿ , and so on. The consonant-cluster ನ್ಱ is pronounced somewhere between ನ್ರ and ನ್ಱ್ರ . It is, however, colloquially acceptable to pronounce the clusters ಱ್ಱ and ನ್ಱ್ರ as ತ್ರ and ನ್ನ , respectively.

ಉಮ್ಮುರ್ ತಣ್ ಪಾಱಿಯೋ !* ಅದನುಳ್ ಮಿಶೈ ನೀಯೇಯೋ *
 ಅಮ್ಮುರ ನಲ್ ಶೋದಿ !* ಅದನುಳ್ ಪಿರಮ್ ಅರನ್ ನೀ *
 ಉಮ್ಮುರುಂ ಯಾದವರುಂ ಪಡೈತ್ತ * ಮುನಿವನ್ ಅವನ್ ನೀ *
 ಎಮ್ಮುರುಂ ಶಾದಿಕ್ಕಲುಱ್ಱು * ಎನ್ನೈ ಪ್ಪೋರ ವಿಟ್ಟಿಟ್ಟಾಯೇ (೪)

ಪೋರ ವಿಟ್ಟಿಟ್ಟೆನ್ನೈ * ನೀ ಪುಱವ್ ಪೋಕ್ಕಲುಱ್ಱಾಲ್ * ಪಿನ್ನೈ ಯಾನ್
 ಆರೈ ಕೊಂಡೆತ್ತೈ ಅಂದೋ !* ಎನದೆನ್ನದೇನ್ ಯಾನ್ ಎನ್ನದೇನ್ *
 ತೀರ ಇರುಮ್ಮುಂಡ ನೀರ್ ಅದು ಪೋಲ * ಎನ್ನಾರುಯಿರೈ
 ಆರ ಪ್ಪರುಗ * ಎನಕ್ಕಾರಾ ಅಮುದಾನಾಯೇ (೫)

ಎನಕ್ಕಾರಾ ಅಮುದಾಯ್ * ಎನದಾವಿಯೈ ಇನ್ನುಯಿರೈ *
 ಮನಕ್ಕಾರಾಮೈ ಮನ್ನಿ ಉಂಡಿಟ್ಟಾಯ್ * ಇನಿ ಉಂಡೊಳಿಯಾಯ್ *
 ಪುನ ಕ್ಕಾಯಾ ನಿಱತ್ತ * ಪುಂಡರೀಗ ಕ್ಕಣ್ ಶೆಂಗನಿವಾಯ್ *
 ಉನಕ್ಕೇಱುಂ ಕೋಲ ಮಲರ್ ಪ್ಪಾವೈಕ್ಕು * ಅನ್ಬಾ ! ಎನ್ನನೈಯೋ ! (೬)

‡ಕೋಲ ಮಲರ್ ಪ್ಪಾವೈಕ್ಕುನ್ಬಾಗಿಯ * ಎನ್ ಅನೈಯೋ *
 ನೀಲ ವರೈ ಇರಂಡು ಪಿಱೈ ಕವ್ವಿ * ನಿಮಿರ್ಂದದೊಪ್ಪ *
 ಕೋಲ ವರಾಗಂ ಒನ್ನಾಯ್ * ನಿಲಂ ಕೋಟ್ಟಿಡೈ ಕೊಂಡ ಎಂದಾಯ್ *
 ನೀಲ ಕ್ಕಡಲ್ ಕಡೈಂದಾಯ್ !* ಉನ್ನೈ ಪ್ಪೆಱ್ಱಿನಿ ಪ್ಪೋಕ್ಕುವನೋ (೭)

ಪೆಱ್ಱಿನಿ ಪ್ಪೋಕ್ಕುವನೋ * ಉನ್ನೈ ಎನ್ ತನಿ ಪ್ಪೇರುಯಿರೈ *
 ಉಱ್ಱಿ ಇರುವಿನೈಯಾಯ್ * ಉಯಿರಾಯ್ ಪ್ಪಯನಾಯ್ ಅವೈಯಾಯ್ *
 ಮುಱ್ಱಿ ಇಮ್ಮೂವುಲಗುಂ * ಪೆರುಂ ತೂಱಾಯ್ ತೂಱ್ಱಿಲ್ ಪುಕ್ಕು *
 ಮುಱ್ಱಿ ಕ್ಕರಂದೊಳಿತ್ತಾಯ್ !* ಎನ್ ಮುದಲ್ ತನಿ ವಿತ್ತೇಯೋ ! (೮)

ಮುದಲ್ ತನಿ ವಿತ್ತೇಯೋ !* ಮುಱುಮೂವುಲಗಾದಿಕ್ಕೆಲ್ಲಾಂ *
 ಮುದಲ್ ತನಿ ಉನ್ನೈ ಉನ್ನೈ * ಎನ್ನೈ ನಾಳ್ ವಂದು ಕೂಡುವನ್ ನಾನ್ *
 ಮುದಲ್ ತನಿ ಅಂಗುಂ ಇಂಗುಂ * ಮುಱುಮುಱ್ಱುಱು ವಾಱ್ ಪಾಱಾಯ್ *
 ಮುದಲ್ ತನಿ ಶೂಱ್ಂದಗನ್ನಾಱ್ಂದುಯರ್ಂದ * ಮುಡಿವಿಲೀಯೋ ! (೯)

‡ಶೂಱ್ಂದಗನ್ನಾಱ್ಂದುಯರ್ಂದ * ಮುಡಿವಿಲ್ ಪೆರುಂ ಪಾಱಿಯೋ *
 ಶೂಱ್ಂದದನಿಲ್ ಪೆರಿಯ * ಪರ ನಲ್ ಮಲರ್ ಚೋದೀಯೋ *

ಶೂೞ್ಂದದನಿಲ್ ಪೆರಿಯ * ಶುಡರ್ ಇಾನ ಇನ್ನಮೇಯೋ ! *

ಶೂೞ್ಂದದನಿಲ್ ಪೆರಿಯ * ಎೞ್ ಅವಾವಱ ಚ್ಚೂೞ್ಂದಾಯೇ ! (೧೦)

‡ಅವಾವಱ ಚ್ಚೂೞ್ * ಅರಿಯೈ ಅಯನೈ ಅರನೈ ಅಲಱ್ಱಿ *

ಅವಾವಱ್ಱಿ ವೀಡು ಪೆಱ್ಱಿ * ಕುರುಗೂರ್ ಚ್ಚಡಗೋಬೞ್ ಶೋನ್ನ *

ಅವಾವಿಲ್ ಅಂದಾದಿಗಳಾಲ್ * ಇವೈಯಾಯಿರಮುಂ * ಮುಡಿಂದ

ಅವಾವಿಲ್ ಅಂದಾದಿ ಇಪ್ಪತ್ತಱ್ಱಿಂದಾರ್ * ಪಿಱಿಂದಾರ್ ಉಯರ್ಂದೇ (೧೧)

|| ನಮ್ಮಾೞ್ವಾರ್ ತಿರುವಡಿಗಳೇ ಶರಣಂ ||